

ಇ4/ಬಿಎ 21/2024-25 (189671) (ಪರಿಷ್ಕೃತ)
ಕನಿಪಲ 96/2024-25

37. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರುಗಳನ್ನು ಮಾತ್ರ ನಿರ್ಮಾಣ ಕಾಮಗಾರಿಯಲ್ಲಿ ನೇಮಿಸಿಕೊಳ್ಳತಕ್ಕದ್ದು.
38. ಕಟ್ಟಡ ಪರವಾನಿಗೆ ನಂಬ್ರ ಇ4/ಬಿಎ 56/2023-24 (161447) ಕನಿಪಲ 95/2023-24 ದಿನಾಂಕ 12-04-2024ನ್ನು ರದ್ದುಪಡಿಸಲಾಗಿದೆ.
38. ಮಂಗಳೂರು ಮಹಾನಗರಪಾಲಿಕೆಯಿಂದ BLMS Building License Management System app ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಕಟ್ಟಡ ಪರವಾನಿಗೆದಾರರು/ಅಭಿವೃದ್ಧಿದಾರರು ಸದರಿ App ಅನ್ನು Google Play Store ನಿಂದ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ನಂತರ ಸದರಿ App ನಲ್ಲಿ Login ಆಗಿ ಪರವಾನಿಗೆ ಪಡೆದ ಬಗ್ಗೆ ನಕ್ಷೆ, ಪರವಾನಿಗೆ ಹಾಗೂ ಅಗತ್ಯ ದಾಖಲೆಗಳನ್ನು ಹಾಗೂ ಕಟ್ಟಡ ಪ್ರಾರಂಭಿಸುವ ಬಗ್ಗೆ ಮಾಹಿತಿಯನ್ನು ಅಪ್‌ಲೋಡ್ ಮಾಡತಕ್ಕದ್ದು. ಮುಂದುವರೆದು ಕಾಲಕಾಲಕ್ಕೆ ಸದರಿ App ನಲ್ಲಿಯೇ Demarcation for Excavation, Plinth level Completion, Slab level Completion ಹೀಗೆ ಪ್ರತಿ ಹಂತಗಳಲ್ಲಿ ಫೋಟೋಗಳೊಂದಿಗೆ ಅಪ್‌ಲೋಡ್ ಮಾಡತಕ್ಕದ್ದು. ಹೀಗೆ ಅಪ್‌ಲೋಡ್ ಮಾಡಿ ಅನುಮೋದಿತ ಕಟ್ಟಡ ಪರವಾನಿಗೆಯ ನಕ್ಷೆಯಂತೆಯೇ ಕಟ್ಟಡ ನಿರ್ಮಿಸಿದಲ್ಲಿ ಮಾತ್ರ ಸದರಿ ಕಟ್ಟಡಕ್ಕೆ ಕಟ್ಟಡ ಪ್ರವೇಶ ಪತ್ರವನ್ನು ನಿಯಮಾನುಸಾರ App ಮುಖೇನವೇ ಅಭಿವೃದ್ಧಿದಾರರು/ಕಟ್ಟಡ ಪರವಾನಿಗೆದಾರರು ನೇರವಾಗಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

H. R. 12/12/24
ನಗರ ಮತ್ತು ಗ್ರಾಮಾಂತರ ಯೋಜನಾ
ಜಂಟಿ ನಿರ್ದೇಶಕರು
ಮಹಾನಗರಪಾಲಿಕೆ, ಮಂಗಳೂರು.

ಮಂಗಳೂರು ಮಹಾನಗರಪಾಲಿಕೆ, ಮಂಗಳೂರು



ID 5568

ಕಟ್ಟಡ ನಿರ್ಮಾಣ ಪರವಾನಿಗೆ

ದಿನಾಂಕ: 10-12-2024

1. ಕಟ್ಟಡ ಪರವಾನಿಗೆ ಸಂಖ್ಯೆ : ಇ4/ಬಿಎ 21/2024-25 (189671) (ಪರಿಷ್ಕೃತ)
ಕನಿಪಲ: 96/2024-25
2. ನಗರಾಭಿವೃದ್ಧಿ ಪ್ರಾಧಿಕಾರದ ಪ್ರಾರಂಭಿಕ ಅನುಮತಿ ಪತ್ರ : ಮನಪ್ರಾ/ನಯೋಸ/ಪ.ವಸತಿ ವಿನ್ಯಾಸ/2589/2022-23 ದಿನಾಂಕ 20-02-2023
3. ಅರ್ಜಿದಾರರ ಹೆಸರು ಮತ್ತು ವಿಳಾಸ : 1)ಶ್ರೀಮತಿ ಅನ್ನೇಟ್ ಮೇರಿ ಡೇವಿಡ್ ಕೋಂ ಆಲ್ವಿನ್ ಮಧುಕರ್ ಡೇವಿಡ್ 2)ಶ್ರೀ ಆರಲ್ ಡೇವಿಡ್ ಬಿನ್ ದಿ ಆಲ್ವಿನ್ ಡೇವಿಡ್, "ಶರೋನ್", 2ನೇ ಅಡ್ಡರಸ್ತೆ, ಕದ್ರಿ, ಮಂಗಳೂರು.
4. ಪರವಾನಿಗೆ ಮಂಜೂರಾತಿ ವಿವರಗಳು : ಕದ್ರಿ ಗ್ರಾಮದ ಜಮೀನು ಸ. ನಂ. 125/9(ಪಿ) ರಲ್ಲಿ 26.00 ಸೆಂಟ್ಸ್ ನಿವೇಶನದಲ್ಲಿ ತಳ+ನಲ+4ನೇ ಮಹದಿಯರ ವಸತಿ ಕಟ್ಟಡ ಸಂಕೀರ್ಣ ನಿರ್ಮಾಣ, ಖಾತಾ ನಂಬ್ರ 15-ಡಿಎನ್‌8020ಟಿಪಿ_2_1/1(23684318).
5. ಕಟ್ಟಡದ ಒಟ್ಟು ವಿಸ್ತೀರ್ಣ ಇತರ ವಿವರಗಳು 3399.62ಚ.ಮೀ

1. ತಳ ಅಂತಸ್ತು : 26.78ಚ.ಮೀ	4. ಎರಡನೇ ಅಂತಸ್ತು : 595.70ಚ.ಮೀ
ವಾಹನ ನಿಲುಗಡೆ 480.26ಚ.ಮೀ	
2. ನೆಲ ಅಂತಸ್ತು : 317.16ಚ.ಮೀ	5. ಮೂರನೇ ಅಂತಸ್ತು : 595.70ಚ.ಮೀ
ವಾಹನ ನಿಲುಗಡೆ : 194.82ಚ.ಮೀ	
3. ಮೊದಲನೇ ಅಂತಸ್ತು : 593.50ಚ.ಮೀ	6. ನಾಲ್ಕನೇ ಅಂತಸ್ತು : 595.70ಚ.ಮೀ

ಪರವಾನಿಗೆ ಶುಲ್ಕ	: 13,620.00	ಗ್ರೀನರಿ ಶುಲ್ಕ	: 630.00
ಅಭಿವೃದ್ಧಿ ಶುಲ್ಕ	: 0.00	ಒಳಚರಂಡಿ ಅಭಿವೃದ್ಧಿ ಶುಲ್ಕ	: 22,720.00
ಪುರೋಭಿವೃದ್ಧಿ ಶುಲ್ಕ	: 1,415.00	ಭದ್ರತಾ ಶೇವಣಿ	: 2,940.00
ಕೊಳಚೆ ನಿರ್ಮೂಲನಾ ಶುಲ್ಕ	: 0.00	ಕಟ್ಟಡ. ನಿ. ತ್ಯಾ. ವಿ. ಶುಲ್ಕ	: 585.00
ಪರಿಶೀಲನಾ ಶುಲ್ಕ	: 18,290.00	ಕಾರ್ಮಿಕ ಕಲ್ಯಾಣ ನಿಧಿ	: 3580.00
		ಪ್ರೀಮಿಯಂ ಎಫ್.ಎ.ಆರ್	: 4,129,485.00

ಚಲನ್ ನಂಬ್ರ : 29210MNGOC27112024 DATE 30-11-2024 CANARA BANK

1976ರ ಕರ್ನಾಟಕ ನಗರ ಪಾಲಿಕೆ ಕಾಯ್ದೆಯ ಪರಿಚ್ಛೇದ 301ರ ಅನ್ವಯ ಮತ್ತು ನಮೂದಿಸಿದ ನಿಬಂಧನೆ ಮತ್ತು ಶರ್ತಗಳಿಗೆ ಒಳಪಟ್ಟು
1)ಶ್ರೀಮತಿ ಅನ್ನೇಟ್ ಮೇರಿ ಡೇವಿಡ್ ಕೋಂ ಆಲ್ವಿನ್ ಮಧುಕರ್ ಡೇವಿಡ್ 2)ಶ್ರೀ ಆರಲ್ ಡೇವಿಡ್ ಬಿನ್ ದಿ ಆಲ್ವಿನ್ ಡೇವಿಡ್,
"ಶರೋನ್", 2ನೇ ಅಡ್ಡರಸ್ತೆ, ಕದ್ರಿ, ಮಂಗಳೂರು. ಪರವಾನಿಗೆ(ಲೈಸೆನ್ಸ್) ನೀಡಲಾಗಿದೆ.

ಮಂಗಳೂರು.
ದಿನಾಂಕ: 10-12-2024

H. R. 12/12/24
ನಗರ ಮತ್ತು ಗ್ರಾಮಾಂತರ ಯೋಜನಾ
ಜಂಟಿ ನಿರ್ದೇಶಕರು
ಮಹಾನಗರಪಾಲಿಕೆ, ಮಂಗಳೂರು

ಸಹಿ/-
(ಆನಂದ ಸಿ.ಎಲ್. ಕೆ.ಎ.ಎಸ್)
ಆಯುಕ್ತರು
ಮಂಗಳೂರು ಮಹಾನಗರಪಾಲಿಕೆ

ಮಂಜೂರಾದ ಪರವಾನಿಗೆಯು ಈ ಕೆಳಗಿನ ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟಿದೆ.

1. ಉದ್ದೇಶಿತ ಕಟ್ಟಡದ ಕೆಲಸವನ್ನು ಪರವಾನಿಗೆ ನೀಡಿದ ದಿನಾಂಕದಿಂದ 2 ವರ್ಷದೊಳಗೆ ಪ್ರಾರಂಭಿಸತಕ್ಕದ್ದು. (ಕಾಮಗಾರಿ ಪ್ರಾರಂಭಿಸಿದ ಬಗ್ಗೆ ಪಾಲಿಕೆಗೆ ಲಿಖಿತವಾಗಿ ತಿಳಿಸತಕ್ಕದ್ದು.) ಪ್ರಾರಂಭಿಸದಿದ್ದಲ್ಲಿ ಪರವಾನಿಗೆಯು ರದ್ದಾಗಿದೆ ಎಂದು ತಿಳಿಯುವುದು. ಹೊಸ ಪರವಾನಿಗೆ ಕೋರಿ ಅರ್ಜಿ ಸಲ್ಲಿಸುವುದು.
2. ಮನೆ ಬಚ್ಚಲು, ಶೌಚಾಲಯದ ನೀರನ್ನು ನಗರಪಾಲಿಕೆಯ ಒಳಚರಂಡಿ ವ್ಯವಸ್ಥೆಗೆ ಇಂಜಿನಿಯರ್ ವಿಭಾಗದಿಂದ ಪೂರ್ವಾನುಮತಿ ಪಡೆದು ಸಂಪರ್ಕ ಕಲ್ಪಿಸಬೇಕು. ಒಳಚರಂಡಿ ಸಂಪರ್ಕ ಸಾಧ್ಯವಿಲ್ಲದಿದ್ದರೆ ಗ್ರಾಮಸಾರ ವಿಲೇವಾರಿಗೆ ನಿವೇಶನದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು. ನೆರೆಹೊರೆಯಲ್ಲಿ ಸಾರ್ವಜನಿಕರಿಗೆ ಮತ್ತು ಇತರರಿಗೆ ತೊಂದರೆಯಾಗದಂತೆ ಸೂಕ್ತ ಎಚ್ಚರಿಕೆಯನ್ನು ಕೈಗೊಳ್ಳಬೇಕು.
3. ಕಟ್ಟಡದ ಮಳೆನೀರು ರಸ್ತೆಯ ಮೇಲೆ ಹರಿಯದಂತೆ ಮೋರಿಗೆ ಬಿಡತಕ್ಕದ್ದು.
4. ಬೆಂಕಿಯ ಅನಾಹುತಗಳಿಗೆ ಒಳಪಡುವ ಸಾಮಗ್ರಿಗಳನ್ನು ಭಾವಣೆಗೆ ಬಳಸುವುದನ್ನು ನಿರ್ಬಂಧಿಸಲಾಗಿದೆ.
5. ಹೊಗೆ ಹೋಗಲು ಇರತಕ್ಕ ಚಿಮಣಿಗಳು, ಮಾಳಿಗೆ ಮಟ್ಟಕ್ಕಿಂತ ನಾಲ್ಕು ಅಡಿ ಕಮ್ಮಿ ಇಲ್ಲದಂತೆ ಎತ್ತರಿಸಿ ಕಟ್ಟಬೇಕು.
6. ನಿವೇಶನದಲ್ಲಿ ಮಹಾನಗರಪಾಲಿಕೆಯಿಂದ ಮಂಜೂರಾದ ನಕ್ಷೆಯ ಪ್ರಕಾರ ಕಟ್ಟಡವನ್ನು ರಚಿಸುವ ಸಮಯದಲ್ಲಿ, ಸದ್ದಿ ಕಟ್ಟಡಕ್ಕೆ ಸಾರ್ವಜನಿಕ ಸೇವಾ ಸೌಲಭ್ಯಗಳಾದ ಭೂಗತ ನಳಿನೀರು ಜೋಡಣೆ, ಭೂಗತ ಒಳಚರಂಡಿ, ವಿದ್ಯುಚ್ಛಕ್ತಿ ತಂತಿ ಜೋಡಣೆ ಇತ್ಯಾದಿ ಜೋಡಣೆಗಳ ಬಗ್ಗೆ ಬಡಾವಣೆಯ ಮಾರ್ಗ ಚರಂಡಿಗಳನ್ನು ಅಗೆಯುವ ಮೊದಲು ಮಹಾನಗರಪಾಲಿಕೆಯಿಂದ ಸೂಕ್ತ ಲಿಖಿತ ಪೂರ್ವಾನುಮತಿಯನ್ನು ಪಡೆಯಬೇಕು.
7. ನಿವೇಶನದಲ್ಲಿ ಒಳಚರಂಡಿ ಜಾಲ, ನೀರಿನ ಜಾಲ ಇದ್ದಲ್ಲಿ ಮಹಾನಗರಪಾಲಿಕೆ ಇಂಜಿನಿಯರಿಂಗ್ ವಿಭಾಗದಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡ ನಂತರವೇ ಕಟ್ಟಡ ಕಾಮಗಾರಿ ಪ್ರಾರಂಭಿಸತಕ್ಕದ್ದು.
8. ಕಟ್ಟಡ ಪ್ರಾರಂಭಿಸುವ ಮೊದಲು ಕಟ್ಟಡದ ಸುತ್ತಲೂ ಬಿಡಬೇಕಾದ ಸ್ಥಳಾವಕಾಶವನ್ನು ಮಂಜೂರಾದ ನಡುಜಾಗ (ಸೆಟ್‌ಬ್ಯಾಕ್)ವನ್ನು ಮಹಾನಗರಪಾಲಿಕೆಗೆ ಸಂಬಂಧಪಟ್ಟ ಅಧಿಕಾರಿಯಿಂದ ಅಜಮಾಯಿಸಿ ಮಾಡಿ ಗುರುತು ಮಾಡಿಸಿಕೊಂಡು ಕೆಲಸ ಪ್ರಾರಂಭಿಸಬೇಕು. ಮಾತ್ರವಲ್ಲದೆ ಕಟ್ಟಡದ ಬೇಸ್‌ಮೆಂಟು ಹಂತದಲ್ಲಿ ಪುನಃ ಮಂಜೂರಾದ ಸ್ಥಳಾವಕಾಶದ ಬಗ್ಗೆ ಮಹಾನಗರಪಾಲಿಕೆಯ ನಗರಯೋಜನಾ ವಿಭಾಗದ ಅಧಿಕಾರಿಗಳಿಂದ ಖಾತರಿಪಡಿಸಿದ ನಂತರವೇ ಮುಂದಿನ ಹಂತದ ಕಟ್ಟಡ ಕಾರ್ಯವನ್ನು ಮುಂದುವರಿಸಬೇಕು.
9. ಕಟ್ಟಡದ ಕೆಲಸ ಪೂರ್ತಿಗೊಂಡ ನಂತರ ಒಂದು ತಿಂಗಳ ಒಳಗೆ ಆಯುಕ್ತರಿಗೆ ಇಂಜಿನಿಯರ್‌ರ ದೃಢೀಕರಣದೊಂದಿಗೆ ಬರಹ ಮೂಲಕ ಅರ್ಜಿ ಸಲ್ಲಿಸತಕ್ಕದ್ದು. ಪ್ರವೇಶಕ್ಕೆ ಅನುಮತಿ ಪಡೆಯದೆ ಪೂರ್ಣ ಕಟ್ಟಡವನ್ನು ಅಥವಾ ಭಾಗಶಃ ಕಟ್ಟಿದ ಕಟ್ಟಡವನ್ನು ವಾಸ್ತವ್ಯ ಯಾ ಮತ್ಯಾವುದೇ ಉದ್ದೇಶಕ್ಕೆ ಉಪಯೋಗಿಸಕೂಡದು.
10. ಪರವಾನಿಗೆಯನ್ನು ಅರ್ಜಿದಾರರು ಸಲ್ಲಿಸಿದ ನಕ್ಷೆಗಳಲ್ಲಿನ ವಿವರಗಳು ನಮೂದಿಸಿದಂತೆ ಮತ್ತು ಹಾಜರುಪಡಿಸಿದ ದಾಖಲೆ ಷರತ್ತುಗಳಿಗೆ ಅನುಗುಣವಾಗಿ ನೀಡಲಾಗಿದೆ. ಮಂಜೂರಾತಿ ಪಡೆದ ನಕ್ಷೆಗಿಂತ ಕಟ್ಟಡದಲ್ಲಿ ವ್ಯತ್ಯಾಸವಾದಲ್ಲಿ ಅರ್ಜಿದಾರರ ಮೇಲೆ ಕೆ.ಎಂ.ಸಿ. ಕಾಯಿದೆ ಪ್ರಕಾರ ಕ್ರಮ ಜರುಗಿಸಲಾಗುವುದು.
11. ಕಟ್ಟಡದ ಹಿಂಭಾಗ / ಮುಂಭಾಗ / ಪಕ್ಕದಲ್ಲಿ ತೋಡು ಸ್ತಂಭ ಖರ್ಚಿನಲ್ಲಿ ರಚಿಸಬೇಕು.
12. ಕಟ್ಟಡದಲ್ಲಿ ಬಾಡಿಗೆದಾರರು ಇದ್ದಲ್ಲಿ ಕಾನೂನು ರೀತ್ಯಾ ಖಾಲಿ ಮಾಡಿಸಿದ ನಂತರವೇ ಕಟ್ಟಡ ನಿರ್ಮಾಣ ಪ್ರಾರಂಭಿಸತಕ್ಕದ್ದು.
13. 10-00ಮೀ. ಗಿಂತ ಎತ್ತರದ ಕಟ್ಟಡಗಳ ಸಂದರ್ಭದಲ್ಲಿ ಕಟ್ಟಡ ಪ್ರವೇಶ ಕೋರಿಕೆಯೊಂದಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಮತ್ತಿತರ ಇಲಾಖೆಯಿಂದ ಸಂದರ್ಭಾನುಸಾರ ಕ್ಲಿಯರೆನ್ಸ್ ಪತ್ರವನ್ನು ಸಲ್ಲಿಸತಕ್ಕದ್ದು.
14. ಅರ್ಜಿದಾರರು ನೀಡಿದ ದಾಖಲೆ, ನೋಂದಾಯಿತ ಇಂಜಿನಿಯರರು ಸಲ್ಲಿಸಿರುವ ವಿವರಣೆ ಮಾಹಿತಿ ನಕ್ಷೆ ತಪ್ಪು ಎಂದು ಕಂಡು ಬಂದಲ್ಲಿ/ತರ್ತಗಳನ್ನು ಉಲ್ಲಂಘಿಸಿದ್ದಲ್ಲಿ ನೀಡಿದ ಪರವಾನಿಗೆಯನ್ನು ರದ್ದುಪಡಿಸುವ /ಅಮಾನತುಗೊಳಿಸುವ ಅಧಿಕಾರ ಮಹಾನಗರಪಾಲಿಕೆ ಕಾಯ್ದಿರಿಸಿದೆ.
15. ಕಟ್ಟಡದ ತಳಪಾಯ, ಭದ್ರತೆ ವ್ಯವಸ್ಥೆಗೆ ಹಾಗೂ ಅಗ್ನಿಶಾಮಕ ವ್ಯವಸ್ಥೆಗೆ ಪರವಾನಿಗೆದಾರರೇ ಪೂರ್ಣ ಜವಾಬ್ದಾರರು.
16. ಮಲೇರಿಯಾ ಹಾಗೂ ಸಾಂಕ್ರಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸತಕ್ಕದ್ದು.
17. ನಿವೇಶನದ ವಿಸ್ತೀರ್ಣ ಮತ್ತು ಅಳತೆಯನ್ನು ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸುವ ಎ.ಡಿ.ಎಲ್.ಆರ್. ಸರ್ವೇಯರ್‌ರಿಂದ ಸರ್ವೆ ಮಾಡಿಸಿ ಅದರಂತೆ ಗಡಿ ಗುರುತುಗಳನ್ನು ಮಾಡತಕ್ಕದ್ದು. ಈ ಕುರಿತಾಗಿ ಯಾವುದೇ ವ್ಯಾಜ್ಯವಾಗಲೀ, ದಾವೆಗಳು ಇದ್ದಲ್ಲಿ ಅರ್ಜಿದಾರರೇ ನೇರ ಹೊಣೆಯಾಗಿರುತ್ತಾರೆ. ಯಾವುದೇ ರೀತಿಯಲ್ಲಿ ಮಹಾನಗರಪಾಲಿಕೆಯು ಸದ್ದಿ ಪ್ರಕರಣದಲ್ಲಿ ಜವಾಬ್ದಾರಲ್ಲ.
18. ಸ್ವಾಭಾವಿಕ ಮಳೆಯ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು. ಕಟ್ಟಡ ಸಾಮಗ್ರಿಗಳನ್ನು ರಸ್ತೆಯ ಅಂಚಿನಲ್ಲಿ ಶೇಖರಿಸಕೂಡದು. ನೆರೆಹೊರೆಯವರಿಗಾಗಲೀ, ಸಾರ್ವಜನಿಕರಿಗಾಗಲೀ, ವಾಹನ ಸಂಚಾರಕ್ಕಾಗಲೀ ತೊಂದರೆ ನೀಡಕೂಡದು.

19. ವಿದ್ಯುತ್ ಟ್ರಾನ್ಸ್‌ಫಾರಂ. ತ್ಯಾಜ್ಯ ವಸ್ತು ವಿಲೇವಾರಿಗೆ ಕಸದ ತೊಟ್ಟಿ ಅಳವಡಿಸಲು ರಸ್ತೆಗೆ ಹೊಂದಿಕೊಂಡಿರುವಂತೆ ನಿವೇಶನದ ಮೂಲೆಯಲ್ಲಿ ಪ್ರತ್ಯೇಕ ಸ್ಥಳವನ್ನು ನಿವೇಶನದಲ್ಲಿ ಕಾಯ್ದಿರಿಸತಕ್ಕದ್ದು. 1:8ರ ಅನುಪಾತದಂತೆ ವಾಹನ ಇಳಿಜಾರು ವ್ಯವಸ್ಥೆ ಅಳವಡಿಸತಕ್ಕದ್ದು.
20. ಪರವಾನಿಗೆಯಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕೆ ಅಲ್ಲದೆ (ಕಟ್ಟಡದ ಯಾವುದೇ ಭಾಗವನ್ನು) ಬೇರೆ ಉದ್ದೇಶಕ್ಕೆ ಉಪಯೋಗಿಸಕೂಡದು.
21. ಬಹುಮಹಡಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಸ್ವಕ್ಷರಲ್ ಇಂಜಿನಿಯರ್‌ರನ್ನು ನೇಮಿಸಿ ಅವರ ಉಸ್ತುವಾರಿಯಲ್ಲಿ ಕಟ್ಟಡ ನಿರ್ಮಾಣ ಕೆಲಸ ನಿರ್ವಹಿಸತಕ್ಕದ್ದು.
22. ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಶೌಚಾಲಯದ ನೀರಿನ ವ್ಯವಸ್ಥೆ ನಿವೇಶನದಲ್ಲಿಯೇ ಮಾಡತಕ್ಕದ್ದು. ನೆರೆಹೊರೆಯವರಿಗೆ ತೊಂದರೆ ಆಗದಂತೆ ಎಚ್ಚರವಹಿಸತಕ್ಕದ್ದು.
23. ಅರ್ಜಿದಾರರ ನಿವೇಶನದ ಎದುರು ಕನ್ನಡ ಭಾಷೆಯಲ್ಲಿ ಕಟ್ಟಡದ ವಿಸ್ತೀರ್ಣದ ವಿವರಗಳು, ಮಹಡಿಯ ಸಂಖ್ಯೆ, ಪಾರ್ಕಿಂಗ್ ಜಾಗದ ವಿಸ್ತೀರ್ಣ, ಪರವಾನಿಗೆ ನಂಟು ಹಾಗೂ ಪರವಾನಿಗೆದಾರ ಹಾಗೂ ಗುತ್ತಿಗೆದಾರ ನೋಂದಾಯಿತ ಇಂಜಿನಿಯರ್‌ರ ಹೆಸರು ಹಾಗೂ ಮೊಬೈಲ್ ನಂಟು ಹೊಂದಿರುವ ಫಲಕವನ್ನು ಕನ್ನಡದಲ್ಲಿ (ನಾಮಫಲಕವನ್ನು) ತಪ್ಪದೇ ಅಳವಡಿಸತಕ್ಕದ್ದು. ಅಲ್ಲದೆ ಪರವಾನಿಗೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಿವೇಶನದ ಎದುರಿನಲ್ಲಿ ಅಧಿಕಾರಿಗಳ ಪರಿವೀಕ್ಷಣೆಗೆ ಇಡತಕ್ಕದ್ದು.
24. ನಿವೇಶನವು ತಗ್ಗು ಪ್ರದೇಶದಲ್ಲಿ ಇದ್ದ ಪಕ್ಷದಲ್ಲಿ ಬೇಸ್‌ಮೆಂಟನ್ನು ಕನಿಷ್ಠ 0.75 ರಿಂದ 1.00 ಮೀಟರಿನಷ್ಟು ಎತ್ತರದಲ್ಲಿರುವಂತೆ ನಿರ್ಮಿಸತಕ್ಕದ್ದು.
25. ನಿವೇಶನದ ಮುಂಭಾಗ/ಹಿಂಭಾಗ ಮತ್ತು ಎರಡೂ ಬದಿಗಳಲ್ಲಿ ಚರಂಡಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಸಾಮಗ್ರಿ ದಾಸ್ತಾನು ಮಾಡುವುದಾಗಲೀ, ಹರಿಯುವ ನೀರಿಗೆ ಅಡೆತಡೆಯಾಗಲೀ ನೀರು ಹರಿಯುವಿಕೆಯ ದಿಕ್ಕನ್ನು ಬದಲಾಯಿಸುವುದಾಗಲೀ ಮಾಡುವಂತಿಲ್ಲ.
26. ದ.ಕ. ಜಿಲ್ಲಾಧಿಕಾರಿಯವರ/ತಹಶೀಲ್ದಾರರ ಭೂ ಪರಿವರ್ತನಾ ಆದೇಶದಲ್ಲಿನ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
27. ನಿವೇಶನದ ಸುತ್ತಲೂ ಗರಿಷ್ಠ ಪ್ರಮಾಣದಲ್ಲಿ ಹಸಿರು ಗಿಡ ಮರಗಳನ್ನು ನೆಡತಕ್ಕದ್ದು.
28. ನಿವೇಶನದ ಪೌಂಡೇಶನ್ ನಿರ್ಮಾಣಕ್ಕೆ ಮುನ್ನ ನಿವೇಶನದ ಮಣ್ಣಿನ ಸಾಮರ್ಥ್ಯ ದಾರಣ ಪರೀಕ್ಷೆಯನ್ನು (ಎಸ್‌ಬಿಪಿ) ಅಗತ್ಯವಾಗಿ ಮಾಡತಕ್ಕದ್ದು. ಮತ್ತು ಅದರಂತೆ ಎಲ್ಲಾ ವಿನ್ಯಾಸವನ್ನು ಸ್ವಕ್ಷರಲ್ ಇಂಜಿನಿಯರಿಂದ ತಯಾರಿಸಿ ದೃಢೀಕರಣ ಮಾಡತಕ್ಕದ್ದು.
29. ವಲಯ ನಿಯಮಾವಳಿಯ ನಿಬಂಧನೆಯನುಸಾರ ಮಳೆನೀರಿನ ಕೊಯ್ಲು ಕ್ರಮ ವ್ಯವಸ್ಥೆಯನ್ನು ತಮ್ಮ ನಿವೇಶನದ ಕಟ್ಟಡದಲ್ಲಿ ಅಳವಡಿಸತಕ್ಕದ್ದು. ಹಾಗೂ ಸೋಲಾರ್ ಲೈಟ್ ಮತ್ತು ವ್ಯವಸ್ಥೆಯನ್ನು ಕಟ್ಟಡದಲ್ಲಿ ಅಳವಡಿಸತಕ್ಕದ್ದು.
30. ನಿವೇಶನದ ಅಗತದ ಸಂದರ್ಭದಲ್ಲಿ ಪಕ್ಕದ ಖಾಸಗಿ/ಸರಕಾರಿ ಆಸ್ತಿಗೆ ಹಾನಿಯಾಗದಂತೆ ಮುಂಜಾಗ್ರತೆ ವಹಿಸತಕ್ಕದ್ದು.
31. ಪಾರ್ಕಿಂಗ್ ವ್ಯವಸ್ಥೆಗೆ ನಿಗದಿಪಡಿಸಿದ ಪ್ರದೇಶದಲ್ಲಿ ಯಾವುದೇ ಬದಲಾವಣೆಯಾಗಲೀ, ಉದ್ದೇಶ ಮಾರ್ಪಾಡಾಗಲೀ, ಮಾಡುವಂತಿಲ್ಲ. ಪಾರ್ಕಿಂಗ್ ಭೂಮಿಟ್ಟಕ್ಕಿಂತ ಕೆಳಗೆ ತಳ ಅಂತಸ್ತಿನಲ್ಲಿ ಪ್ರಸ್ತಾಪಿಸಿದಲ್ಲಿ ಮಳೆನೀರು ನುಗ್ಗದಂತೆ ಸೂಕ್ತ ಬಂದೋಬಸ್ತು ಮಾಡತಕ್ಕದ್ದು. ಅಲ್ಲದೆ ತಳಂತಸ್ತಿನಲ್ಲಿ ಡಿ ವಾಟರಿಂಗ್ ಪಂಪ್‌ಸೆಟ್, ಸೂಕ್ತ ಬೆಳಕು ಮತ್ತು ಗಾಳಿ ಇರುವಂತೆ ವ್ಯವಸ್ಥೆ ಮಾಡತಕ್ಕದ್ದು.
32. ರಾತ್ರಿ ಪಾಳಿಯಲ್ಲಿ ಯಾಂತ್ರಿಕ ಉಪಕರಣಗಳನ್ನು ಬಳಸಿ ಅಗತ ಕಾಮಗಾರಿ ಮಾಡುವುದನ್ನು ನಿಷೇಧಿಸಿದೆ.
33. ಕಟ್ಟಡದ ವಿದ್ಯುತ್ ಜಾಲ, ಲಿಫ್ಟ್ ಮತ್ತು ಇತರ ಉಪಕರಣಗಳ ಪರಿವೀಕ್ಷಣಾ ದೃಢಪತ್ರವನ್ನು ಪ್ರದರ್ಶಿಸತಕ್ಕದ್ದು.
34. ಉಲ್ಲಂಘನೆಯಾದ ಕಟ್ಟಡಗಳ ಪರವಾನಿಗೆಯನ್ನು ಅಮಾನತು ಗೊಳಿಸಿದಲ್ಲಿ ಈ ಕುರಿತಾದ ಮಾಹಿತಿಯನ್ನು ಮಾಧ್ಯಮ ಹಾಗೂ ಪತ್ರಿಕೆಗಳ ಮೂಲಕ ಸಾರ್ವಜನಿಕರ ಅವಗಾಹನೆಗೆ ತಿಳುವಳಿಕೆ ನೀಡಲಾಗುವುದು.
35. ಯಾವುದೇ ಸಂದರ್ಭದಲ್ಲಿ ನಿಯೋಜನೆಗೊಂಡ ವಾಸ್ತುಶಿಲ್ಪಿ, ಇಂಜಿನಿಯರ್ /ಮೇಲ್ವಿಚಾರಕರು ನಿರ್ದಿಷ್ಟ ಕಾಮಗಾರಿಯಿಂದ ಹೊರಬಂದಲ್ಲಿ ಲಿಖಿತ ರೂಪದಲ್ಲಿ ಪಾಲಿಕೆಗೆ ತಿಳಿಸುವುದು. ತಪ್ಪಿದಲ್ಲಿ ಆ ಕಾಮಗಾರಿಯ ಹೊಣೆಗಾರಿಕೆ ಅವರದೇ ಆಗಿರುತ್ತದೆ.
36. ಪೌರಾಡಳಿತ ನಿರ್ದೇಶನಾಲಯದ ಪತ್ರ ಸಂಖ್ಯೆ: 14945 DMA 145 DOTH 2015-16 ದಿನಾಂಕ: 04-04-2016ರಂತೆ ಕರ್ನಾಟಕ ಸರಕಾರದ ಅಧಿಸೂಚನೆ ಸಂಖ್ಯೆ: FEE 316 EPC 2015 ದಿನಾಂಕ:19-01-2016ರಂತೆ 2000ಚ.ಮೀ ವಿಸ್ತೀರ್ಣ ಹಾಗೂ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಲ್ಲಿ ಕಡ್ಡಾಯವಾಗಿ Sewerage treatment plant (STP)ನ್ನು ಸಂಬಂಧಪಟ್ಟ ತಾಂತ್ರಿಕ ತಜ್ಞರ ಸಲಹೆ ಪಡೆದು ನಿರ್ಮಿಸಿ, ನಿರ್ವಹಿಸತಕ್ಕದ್ದು. ಕಟ್ಟಡ ಪ್ರವೇಶ ಅನುಮತಿ ಪತ್ರಕ್ಕೆ ಅರ್ಜಿ ಸಲ್ಲಿಸುವ ಸಮಯ (STP) ನಿರ್ಮಾಣ ಹಾಗೂ ಅದರ ಕರ್ಯಾರಂಭದ ಬಗ್ಗೆ ನೋಂದಾಯಿತ ಇಂಜಿನಿಯರ್ ದೃಢೀಕರಣ ಪತ್ರ ನೀಡತಕ್ಕದ್ದು. ಮುಂದಕ್ಕೆ ಅದರ ನಿರ್ವಹಣೆ ಕಟ್ಟಡ ಮಾಲೀಕರೇ ಸಂಪೂರ್ಣ ಜವಾಬ್ದಾರಾಗಿರುತ್ತಾರೆ.

ಮುಂದಿನ ಪುಟದಲ್ಲಿ ಮುಂದುವರಿದಿದೆ.....